


## ಅಂದದೂರು ಬೆಂಗಳೂರು!

ಜಗತ್ತಿನ ಅತ್ಯುತ್ತಮ ಪರಿಸರಸ್ವೇಹಿ ನಗರಗಳ ಪಟ್ಟಿ ಮಾಡುವಾಗ ಆ ನಗರದಲ್ಲಿನ ನೀರಿನ ಪೂರ್ಕೆ, ತಾಜ್ಜ್ವರಸ್ತ ಗಳ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ಪರಿಸರ ಮಾಲಿನ್ಯ ಮತ್ತು ಟ್ರಾಫಿಕ್ ವ್ಯವಸ್ಥೆ ಮುಂತಾದ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಈ ವಿಷಯಗಳಲ್ಲಿ ಬೆಂಗಳೂರು ಪ್ರಪಂಚದ 221 ನಗರಗಳಲ್ಲಿ 198ನೇ ಸ್ಥಾನ ಗೆಗೆಸಿದೆ ಎಂದೇ ಎನಧನ್?



ಬಡಿಗೀರ್

ಅಭಿವೃದ್ಧಿಗಾಗಿ ಅಪಾರ ಪ್ರಮಾಣದ ಹಣ ವಿಚು ಮಾಡಿದ ಬಳಿಕ್ವಾ ನಗರ ಜೀವನದ ಬದುಕು ನರಕಸದ್ಯವಾಗುತ್ತಿರುವ ಈ ದಿನಗಳಲ್ಲಿ, 'ಜಗತ್ತಿನಲ್ಲಿ ಜನರು ಜೀವಿಸಲು ಅತ್ಯುತ್ತಮ ನಗರ ಯಾವುದು' ಎಂಬ ಜಾಗತಿಕ ಸಮಾಕ್ಷೇತ್ಯೋಂದರ ವರದಿ ಪ್ರಕಟವಾಗಿದೆ. ಎಜ್.ಆರ್. ಕನ್ನಲ್ಲುನಿ, ಮಸ್ರೋ ನಡೆಸಿರುವ ಈ ಸಮಾಕ್ಷೇತ್ಯಲ್ಲಿ ಭಾರತದ ಎಲ್ಲ ಮಹಾನಗರಗಳ ಸಹಿತ ಜಗತ್ತಿನ ಒಟ್ಟು 221 ನಗರಗಳ ಅಧ್ಯಯನ ನಡೆಸಿ, ಅಷ್ಟು ಯಾದ ವಿಯೆನ್ನ ನಗರಕ್ಕೆ ಅರ್ಗಸ್ಥಾನ ನೀಡಲಾಗಿದೆ. ಸಮಾಕ್ಷೇತ್ಯ ಯು ಜಗತ್ತಿನ ಹಲವು ನಗರಗಳ ಗೂಳಿಮಟ್ಟಿದ ಜೀವನದ ಕಡೆಗೆ ಬೆಳಕು ಬೆಲ್ಲಿದ್ದು. ಸ್ವಿರುಲ್ಫಂಡಿನ ಜಾರಿಚ್ ಮತ್ತು ಜಿನೇವಾ ನಗರಗಳೇ ಎರಡು ಮತ್ತು ಮೂರನೇ ಸಾಫನವನ್ನು ನೀಡಿದೆ. ಬಹುತೇಕ ಯೂರೋಪಿನ ನಗರಗಳು ಪಟ್ಟಿಯಲ್ಲಿ ಅರ್ಗಸ್ಥಾನಗಳನ್ನು ಗಳಿಸಿರುವುದು ಕುರಾಹಲಕರು.

ಈ ಸಮಾಕ್ಷೇತ್ಯಲ್ಲಿ ಎರಡು ಮುಖ್ಯ ವಿಭಾಗಗಳನ್ನು ಮಾಡಲಾಗಿದೆ. ಮೊದಲನೆಯಲ್ಲೂ 'ವಲಸಿಗರ ಜೀವನ ಮಟ್ಟ ಅತ್ಯುತ್ತಮವಾಗಿರುವ ನಗರ' ಹಾಗೂ ಎರಡನೆಯಲ್ಲೂ 'ಅತ್ಯುತ್ತಮ ಪರಿಸರ ಸೈಹಿಕ ನಗರ' ಎಂಬ ವಿಭಾಗಗಳು. ಈ ಎರಡೂ ಪಟ್ಟಿಯಲ್ಲಿ ಬೆಂಗಳೂರು ಸಹಿತ ಭಾರತದ ಮಹಾನಗರಗಳ ಸ್ಥಿತಿ ದಯನೀಯವಾಗಿದೆ ಎನ್ನುವುದು ಗಮನಿಸಬೇಕಾದ ಅಂಶ. ಬೆಂಗಳೂರು ಮೊದಲ ವಿಭಾಗದಲ್ಲಿ 140ನೇ ಸ್ಥಾನ ಗಳಿಸಿದ್ದೆ, ಎರಡನೇ ಪಟ್ಟಿಯಲ್ಲಿ 198ನೇ ಸ್ಥಾನ ಗಳಿಸಿದೆ ನವದೇಹಲಿ ಮೊದಲ ಪಟ್ಟಿಯಲ್ಲಿ 143ನೇ ಸ್ಥಾನ ಹಾಗೂ ಎರಡನೇ ಪಟ್ಟಿಯಲ್ಲಿ 123ನೇ ಸ್ಥಾನ ಪಡೆದಿದ್ದರೆ, ಮುಂತೆ 144 ಮತ್ತು 215ನೇ ಸ್ಥಾನ ಗಳಿಸಿದೆ. ಕೋಲ್ಕತ್ತ, 145 ಮತ್ತು 218; ಹೆನ್ನೆ 153 ಮತ್ತು 202ನೇ ಸ್ಥಾನ ಪಡೆದಿದೆ.

ಈ ಸಮಾಕ್ಷೇತ್ಯಲ್ಲಿ ಬೆಂಗಳೂರಿಗೆ ಬಂದಿರುವ ಸಾಫನಮಾನದ ಹಿನ್ನೆಲೆಯಲ್ಲಿ ಕೆಲವು ವಿವರಗಳನ್ನು ಪರಿಶೀಲಿಸಬೇಕಾಗಿದೆ. ವಲಸಿಗರ ಜೀವನಮಟ್ಟಿಗೆ ಸಂಬಂಧಿಸಿ ಬೆಂಗಳೂರು ಭಾರತದ ಮಟ್ಟಿಗೆ ಅತ್ಯುತ್ತಮ ನಗರ! ಈ ವಲಸೆ ರಾಜ್ಯದ ಇತರ ಜಿಲ್ಲೆಗಳಿಂದ ಆಗಿರುವರೆಯೇ, ದೇಶದ ಇತರ ಭಾಗಗಳಿಂದಲೂ ಆಗಿದೆ ಎನ್ನುವುದು ಗಮನಾರ್ಹ. ಆ ಮುಂಗ್ರೆಗೆ ಮುಂಬ್ಯೆ, ದಹಲಿ, ಚೆನ್ನೈಗಳನ್ನೂ ಬೆಂಗಳೂರು ಮೀರಿಸಿದೆ. ಆದರೆ 'ಉತ್ತಮ ಪರಿಸರ ಸೈಹಿಕ ನಗರ'ಗಳ ಪಟ್ಟಿಯಲ್ಲಿ ಬೆಂಗಳೂರು ದಹಲಿಗಿಂತ ಹಿಂದಿದೆ. ಪರಿಸರಸೈಹಿಕ ನಗರಗಳ ಪಟ್ಟಿ ಮಾಡುವಾಗ ಆ ನಗರದಲ್ಲಿನ ಏರಿನ ಪೂರ್ವೇಕ, ತಾಜ್ಜ್ವರಸ್ತ ಗಳ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ಪರಿಸರ ಮಾಲಿನ್ಯ ಮತ್ತು ಟ್ರಾಫಿಕ್ ವ್ಯವಸ್ಥೆ ಮುಂತಾದ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಈ ವಿವರಗಳಲ್ಲಿ ಬೆಂಗಳೂರು ಪ್ರಪಂಚದ 221 ನಗರಗಳಲ್ಲಿ 198ನೇ ಸ್ಥಾನ ಗಳಿಸಿದೆ ಎಂದರೆ ಏನಧನ್?

ಯಾವುದೇ ನಗರಕ್ಕೆ ಬೇರೆ ಕಡೆಯಿಂದ ವಲಸೆ ಹೆಚ್ಚಾಗುಲು ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಉದ್ದೋಷ ಮತ್ತು ವ್ಯಾಪಾರದ ಅವಕಾಶಗಳು ಹೆಚ್ಚಿರುವುದು. ಬೆಂಗಳೂರಿನಲ್ಲಿ ಉದ್ದೋಷಗಳು ವ್ಯಾಪಾರದ ಅವಕಾಶಗಳು ಸಾಕಷ್ಟು ಹೆಚ್ಚಿರುವುದು ನಿಜ. ಜಂಗೆ ಶೈಕ್ಷಣಿಕ ಹಾಗೂ ವ್ಯಾದ್ಯಕೆಯ ಹಾಳಿಭೂತಿಗಳ ಹೆಚ್ಚಿಕೆ ಬೆಂಗಳೂರಿಗೆ ವಲಸಿಗರು ಭಾರೀ ಪ್ರಮಾಣದಲ್ಲಿ ಆಗಮಿಸಲು ಕಾರಣ. ಬೆಂಗಳೂರಿನ ತಂತ್ಯಿನ ಹವೆಯಿಂದಾಗಿ 15 ಪರಿಸರ ಹಿಂದೆ ಬೆಂಗಳೂರಿನ ನಿವೃತ್ತರ ಸ್ವರ್ಗ ಎಂದೇ ಭಾವಿಸಿದರು. ಆದರೆ ಈಗ ನಿವೃತ್ತರ ಪಾಲಿಗೆ 'ಅಸ್ತ್ರಮಾ ರಾಜಧಾನೀ' ಆಗಿರುವ ಬೆಂಗಳೂರು, ನಿವೃತ್ತರ ರೂಪದವರ ಪಾಲಿಗೂ ಭತ್ತದ ಬದುಕಿನಿಂದಾಗಿ 'ಹ್ಯಾದ್ರೇಗಂಡ ಕೇಂದ್ರ' ಎನಿಸಲೊಡಗಿದೆ. ಎರಡೂ ಏಕಕಾಲದಲ್ಲಿ ನಡೆದಿರುವುದು ಬೆಂಗಳೂರಿನ ಮುನ್ದೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಜಾಗತಿಕವಾಗಿ ಬೆಂಗಳೂರಿನ್ನು ಗುರುತಿಸಿಕೊಳ್ಳಲು 'ಜಾಗತಿಕ ಹೂಡಿಕೆದಾರರ ಸಮಾವೇಶ'ವನ್ನು ಆಯೋಜಿಸಿರುವ ರಾಜ್ಯ ಸರಕಾರ ಈ ಸಮಾಕ್ಷೇತ್ಯ ಹಿನ್ನೆಲೆಯಲ್ಲಿ ಗಮನಿಸಬೇಕಾದ ಹಲವು ಸಂಗತಿಗಳಿವೆ. ಕೆಲವು ಬಂಡವಾಳ ಹರಿದು ಬಂದು ಆರ್ಥಿಕ ಚಟ್ಟಪಡಿಗಳ ಹೆಚ್ಚಾದರೆ ಅಷ್ಟೇ ಸಾಲದು. ಆ ನಗರದ ಜನರ ಬದುಕಿನ ಮಟ್ಟಪ್ರಾ ಸಹನೀಯವಾಗಿರಬೇಕು. ಈ ಹಿನ್ನೆಲೆಯಲ್ಲಿ ರಾಜ್ಯಗಳಿಂದ ಹಾಳಿ ಸರಕಾರ ಮಹಾನಗರದ ವಲಸೆ ನೀತಿಯೊಂದನ್ನು ರೂಪಿಸಲು ಸಾಧ್ಯವೇ ಎಂದು ಪರಿಶೀಲಿಸಬೇಕು. ಉದ್ದೋಷಗಳು ಇಲ್ಲದ ರಾಜ್ಯದ ಸಾವಿರಾರು ಹಳ್ಳಿಗಳಿಂದ ಹಾಗೂ ಬೇರೆ ರಾಜ್ಯಗಳಿಂದ ಪ್ರತಿದಿನ ಬೆಂಗಳೂರಿಗೆ ವಲಸೆ ಬರುವ ಜನರ ಸಂಖ್ಯೆ ಎನ್ನು. ಎನ್ನುವ ಬಗ್ಗೆ ನಮ್ಮೆಲ್ಲ ವಿಚಿತ್ರ ಮಾಹಿತಿಗಳಿಲ್ಲ. ಹಾಗೆಯೇ ಇದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ಸಾಮಾಜಿಕ ಬಿಕ್ಷು ಬ್ರಿಗಳ ಬಗ್ಗೆಯೂ ಸರಕಾರಕ್ಕೆ ಅರಿವಿಲ್ಲ. ಈ ನಿಟ್ಟಿನಲ್ಲಿ ಸರಕಾರ ಯಾವ ಸಮಾಕ್ಷೇತ್ಯ ಯುನ್ನು ನಡೆಸಿಲ್ಲ. ಅಂದರೆ ಬೆಂಗಳೂರು ಹೇಗೆ ಬೆಕೆಂದರೆ ಹಾಗೆ, ಅಡ್ಡುದಿದ್ದಿಯಾಗಿ ಬೆಳೆಯಲಿ ಎಂದೇ ಅರ್ಥವಾಗುವುದೆ? ಜಾಗತಿಕ ಬಂಡವಾಳಕ್ಕೆ ಹಪ್ಪಣಿಸುತ್ತಿರುವ ನಾವು ಯೂರೋಪಿನ ನಗರಗಳಿಂದ ಜೀವನ ಪಾಠವನ್ನು ಕಲಿಯುವುದು ಯಾವಾಗಿ?

■ ಬಿ.ಎಂ. ಹನೀಫ್